



ಕೋವಿಡ್ -19 ಕಟ್ಟು ಕಥೆ ಕಿತ್ತೊಗೆಯಿರಿ



ಮಿಥ್ಯೆ

ಋತುಸ್ರಾವ ಆಗುತ್ತಿರುವಾಗ
ಮಹಿಳೆಯರು ಕೋವಿಡ್ -19
ಲಸಿಕೆ ತೆಗೆದುಕೊಳ್ಳಬಾರದು.

ಕೋವಿಡ್-19 ಲಸಿಕೆ
ಮಹಿಳೆಯರಲ್ಲಿ ಬಂಜಿತನಕ್ಕೆ
ಕಾರಣವಾಗುತ್ತದೆ.



ಸತ್ಯ

ಇದು ಸೋಶಿಯಲ್ ಮೀಡಿಯಾದಲ್ಲಿ
ಹರಡಿರುವ ತಪ್ಪು ಮಾಹಿತಿ. ಋತುಸ್ರಾವವು
ನಿಮ್ಮ ರೋಗ ನಿರೋಧಕ ಶಕ್ತಿಯನ್ನು
ದುರ್ಬಲಗೊಳಿಸುವುದಿಲ್ಲ ಅಥವಾ ಯಾವುದೇ
ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಇದು
ನೈಸರ್ಗಿಕ ಮತ್ತು ಆರೋಗ್ಯಕರ ಪ್ರಕ್ರಿಯೆ.
ಋತುಸ್ರಾವ ಆಗುತ್ತಿರುವ ಮಹಿಳೆಯರು
ಕೋವಿಡ್ -19 ಲಸಿಕೆ ತೆಗೆದುಕೊಳ್ಳಬಹುದು.

ಇಲ್ಲ. ಕೋವಿಡ್ -19 ಲಸಿಕೆ ಬಂಜಿತನಕ್ಕೆ ಕಾರಣ
ಆಗುವುದಿಲ್ಲ. ಎಲ್ಲಾ ಲಸಿಕೆಗಳು ಮತ್ತು ಅವುಗಳ
ಘಟಕಗಳನ್ನು ಮೊದಲು ಪ್ರಾಣಿಗಳ ಮೇಲೆ,
ತರುವಾಯ ಮಾನವರ ಮೇಲೆ ಪರೀಕ್ಷಿಸಿದ
ನಂತರ ಅದರಿಂದ ಯಾವುದೇ
ಅಡ್ಡಪರಿಣಾಮಗಳಿವೆಯೇ ಎಂದು
ನಿರ್ಣಯಿಸಲಾಗುತ್ತದೆ. ಲಸಿಕೆಗಳು ಸುರಕ್ಷತೆ
ಮತ್ತು ಪರಿಣಾಮಕಾರಿಯಾಗಿದೆಯೇ ಎಂದು
ಖಚಿತಪಡಿಸಿದ ನಂತರವೇ ಬಳಕೆಗೆ ಅಧಿಕಾರ
ನೀಡಲಾಗುತ್ತದೆ. ಸಾಮಾಜಿಕ ಮಾಧ್ಯಮಗಳ
ಮೂಲಕ ಕಳುಹಿಸಲಾದ ಇಂತಹ ಆಧಾರರಹಿತ
ವದಂತಿಗಳನ್ನು ನಂಬಬೇಡಿ.

